

ಕೆಐಓಸಿಎಲ್ ಅಮಿಚೆಡ್

(ಭಾರತ ಸರ್ಕಾರದ ಉದ್ಯಮ)

ನೊಂದಾಯಿತ ಕಾರ್ಯಾಲಯ: ೨ನೇ ವಿಭಾಗ, ಕೋರಮಂಗಲ ಬೆಂಗಳೂರು - ೫೬೦ ೦೩೪.

: ೦೮೦-೨೫೫೩೨೧೫೩-೫೯೪೧

के आई ओ सी एल लिमिटेड

(भारत सरकार का उद्यम)

पंजीकृत कार्यालय: ।। ब्लाक, कोरमंगला. बेंगलूर - 560 034.

कार्यालय : 080-25531461 - 66 फेक्स : 080-25532153-5941 वेबसाईट : www.kioclitd.in

KIOCL LIMITED (A Government of India Enterprise)

Registered Office: II Block, Koramangala, Bengaluru - 560 034.

Telephone: 080-25531461 - 66 Fax : 080-25532153-5941 Website : www.kioclitd.in CIN: L13100KA1976GOI002974

No. S/BC/1(18-5)/2025/147

September 09, 2025

National Stock Exchange of India Limited

Scrip Code: KIOCL Through: NEAPS

BSE Limited

Scrip Code: 540680, Scrip Name: KIOCL

Through: BSE Listing Centre

Metropolitan Stock Exchange of India Limited

Scrip Code: KIOCL Through: mylisting

Dear Sir / Madam,

Newspaper Advertisement regarding Information to shareholders w.r.t 49th Annual General Meeting (AGM) of KIOCL Ltd.

Pursuant to Regulation 47 of SEBI (Listing Obligations and Disclosure Requirements) Regulations, 2015 (LODR) and in compliance with MCA Circular dated September 19, 2024, read with SEBI Circular dated October 03, 2024, please find enclosed herewith, copies of the Newspaper Advertisement regarding information to shareholders w.r.t. 49th Annual General Meeting of the Company.

The aforesaid advertisement appeared in Newpopapers on September 07, 2025 in Business Line (English) — All Editions and Prajavani (Kannada) — Bangalore Edition.

This is for information and record please.

Thanking You,

Yours faithfully, For KIOCL Limited,

(Clafton Siddharth) Company Secretary & Compliance Officer Email: cs@kioclltd.in

Encl: As Above

ಹವಾಮಾನ ಮುನ್ನೂಚನೆ: ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.



ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 'ಅಂತರಿಕ್ಷ ಹೊಂಗಿರಣ' ಕಾರ್ಯಕ್ರಮದಲ್ಲಿ ವಾಸುಕಿ ಆಚಾರ್ಯ ಮತ್ತು ಶುಭಾ ವಾಸುಕಿ ದಂಪತಿ ಶಾಲಾ ಮಕ್ಕಳಿಗೆ ಆರ್ಥಿಕ ನೆರವು ನೀಡಿದರು. ವಾಸುಕಿ ದಂಪತಿಯ ಮಗ ಅಂತರಿಕ್ಷ ಅವರು ಕುಂಭಮೇಳಕ್ಕೆ ತೆರಳಿದ್ದ ವೇಳೆ ಅಕಾಲಿಕವಾಗಿ ಮೃತಪಟ್ಟಿದ್ದರು



ಮಹಿಳಾ ರೋ–ಅಪರೇಜವ್ ಬ್ಯಾಂಕ್ ಅ., ನಂ.14, ಸೌತ್ ಎಂಡ್ ರಸ್ತೆ, ತೇಷಾದ್ರಿಮರಂ, ಬೆಂಗಳೂರು – 560 020. ಹೋನ್ ನಂ. 23562229 ; 23460051 ; 23461344

ಹರ್ವಹದಸ್ಥರ ಹಭಾ ನೋೞೀಹು

ಬ್ಯಾಂಕಿನ 2024–25ನೇ ಸಾಲಿನ, 47 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ 14.09.2025 ರ ಭಾನುವಾರ ಬೆಳಿಗ್ಗೆ 10.00 ಘಂಟೆಗೆ ವೈ. ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಯಶವಂತಮರ ವೃತ್ತ. ಯಶವಂತಮರ, ಬೆಂಗಳೂರು – 560022 ಇಲ್ಲಿ ನಡೆಸಲು ಏರ್ಪಾಟು ಮಾಡಲಾಗಿದೆ. ಈಗಾಗಲೇ ಮಾನ್ಯ ಸದಸ್ಯರುಗಳ ವಿಳಾಸಕ್ಕೆ ಸಭೆಯ ಸೂಚನಾ ಪತ್ರವನ್ನು ಅಂಚೆ ಮೂಲಕ ಸಕಾಲದಲ್ಲಿ ಕಳುಹಿಸಲಾಗಿದೆ. ಒಂದು ವೇಳೆ ಸೂಚನಾ ಪತ್ರ ತಲುಪದೇ ಇದ್ದಲ್ಲಿ ಇದನ್ನೇ ಸೂಚನಾ ಪತ್ರ ಎಂದು ಪರಿಗಣಿಸಿ ಮಾನ್ಯ ನಿಯತ ಸದಸ್ಯರು (Regular Members) ಮಾತ್ರ ಸಕಾಲಕ್ಕೆ ಆಗಮಿಸಿ ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಬೇಕಾಗಿ ವಿನಂತಿ. ಸಭೆಯಲ್ಲಿ ಭಾಗವಹಿಸಲು ಗುರುತಿನ ಚೀಟಿಯು ಕಡ್ಡಾಯವಾಗಿರುತ್ತದೆ. ಇದನ್ನು ಪಡೆಯದಿರುವ

ಸದಸ್ಯರು ತಮ್ಮ ಎರಡು ಪಾಸ್ ಮೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಿ ಗುರುತಿನ ಚೀಟೆಯನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ. (ಯಮುನ ಪಿ.)



ನಿರ್ವಹಿಸಲಾಗುತ್ತದೆ.

5.

ಎ.ಜಿ.ಎಂ ಸಂಬಂಧಿಸಿದ ವಿವರಗಳು:

ಪುಸ್ತಕ ಮುಚ್ಚುವಿಕೆ

ದಿನಾಂಕ: 06.09.2025

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಛೇರಿ, ವಿಶೇಷ ವಿಭಾಗ, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಧಾನ ವ್ಯವಸ್ಥಾಪಕರು

ಕೆಐಒಸಿಎಲ್ ಲಿಮಿಟೆಡ್

KIOCL LIMITED

(A Government of India Enterprise)

CIN: L13100KA1976GOI002974

Regd. Office: II Block, Koramangala, Bengaluru – 560034 Tele-fax- 080-25531525, Web- www.kioclltd.in, E-mail- cs@kioclltd.in

ಶುಕ್ರವಾರ, 29.08.2025

ಲಿಮಿಟೆಡ್ ("CDSL")

1. www.kioclltd.in 2. www.evotingindia.com

3. www.bseindia.com

4. www.nseindia.com

ಶ್ರೀ J.K. ದಾಸ್ (FCS: 7268)

ವೃತ್ತಿಪರ ಕಂಪನಿ ಕಾರ್ಯದರ್ಶಿ

ಹೆಸರು: ಶ್ರೀ. ರಾಕೇಶ್ ದಾಲ್ವಿ

ಮುಂಬೈ -400013

ಅನ್ವಯವಾಗುವ MCA ಮತ್ತು SEBI ಸುತ್ತೋಲೆಗಳಿಗೆ ಅನುಸಾರವಾಗಿ, ಕಂಪನಿಯು 06-09-2025 ರಂದು 49 ನೇ ವಾರ್ಷಿಕ

ಮಹಾಸಭೆಯ ಸೂಚನೆಯೊಂದಿಗೆ ವಾರ್ಷಿಕ ವರದಿ 2024-25 ರ ರವಾನೆಯನ್ನು ಪೂರ್ಣಗೊಳಿಸಿದೆ, ಅವರ ಇ-ಮೇಲ್

ವಿಳಾಸಗಳು ಕಂಪನಿ/ RTA/ ಠೇವಣಿದಾರರು/ ಠೇವಣಿ ಭಾಗವಹಿಸುವವರೊಂದಿಗೆ ನೋಂದಾಯಿಸಲಟ್ಟಿವೆ ಮತ್ತು

29-08-2025 ರಂದು ಸದಸ್ಯರು/ ಫಲಾನುಭವಿ ಮಾಲೀಕರ ನೋಂದಣಿಯಲ್ಲಿ ಹೆಸರುಗಳು ಕಾಣಿಸಿಕೊಂಡಿವೆ. ವಾರ್ಷಿಕ

ಮಹಾಸಭೆಯ ಸೂಚನೆಯನ್ನು ರವಾನಿಸಿದ ನಂತರ ಕಂಪನಿಯ ಸದಸ್ಯರಾಗುವ ಆದರೆ 22–09–2025 **ರ ಕಟ್-ಆಫ್**

ದಿನಾಂಕದಂದು ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಮತ್ತು ತಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು

ಮರೆತಿರುವ ಸದಸ್ಯರು ವಾರ್ಷ್ಮಿಕ ಮಹಾಸಭೆಯ ಸೂಚನೆಯಲ್ಲಿ ಒಳಗೊಂಡಿರುವಂತೆ ದೂರಸ್ಥ ಇ–ಮತದಾನ ಮತ್ತು

ಇ–ಮತದಾನದ ಸೂಚನೆಗಳನ್ನು ಅನುಸರಿಸುವ ಮೂಲಕ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ಪಡೆಯಬಹುದು ,

ರಚಿಸಬಹುದು. **ಇದಲ್ಲದೆ, 22-09-2025 ರ ಕಟ್-ಆಫ್ ದಿನಾಂಕದ** ನಂತರ ಕಂಪನಿಯ ಸದಸ್ಯರಾದ ಯಾವುದೇ ವ್ಯಕ್ತಿ

ಎ.ಜಿ.ಎಂ ಅನ್ನು ವಿ. ಸಿ / ಓಎವಿಎಂ ಮೂಲಕ ನಡೆಸಲು ಹಾಗೂ ದೂರಸ್ಥ ಇ–ಮತದಾನ ಮತ್ತು ಸಭೆಯ ಸಮಯದಲ್ಲಿ

ಇ–ಮತದಾನ ಸೌಲಭ್ಯ ಒದಗಿಸಲು ಕಂಪನಿಯು CDSL ಸೇವೆಗಳನ್ನು ಬಳಸಿಕೊಂಡಿದೆ. ದೂರಸ್ಥ ಇ–ಮತದಾನ

26-09-2025ರಂದು ಬೆಳಿಗ್ಗೆ 9:00ಕ್ಕೆ ಪ್ರಾರಂಭವಾಗಿ 28-09-2025ರಂದು ಸಂಜೆ 5:00ಕ್ಕೆ ಅಂತ್ಯಗೊಳ್ಳುತ್ತದೆ. ನಂತರ CDSL

ಮತದಾನ ಸೌಲಭ್ಯವನ್ನು ನಿಷ್ಟಿಯಗೊಳಿಸುತ್ತದೆ. ಎ.ಜಿ.ಎಂ ಅಧಿಸೂಚನೆಯಲ್ಲಿ ವಿವರಿಸಿರುವಂತೆ ಭೌತಿಕ ಹಾಗೂ ಡಿಮ್ಯಾಟ್

ಎ.ಜಿ.ಎಂ ಅನ್ನು MCA/SEBI ಸರ್ಕ್ಯುಲರ್ನನ್ವಯ ವಿ. ಸಿ/ ಓಎವಿಎಂ ಮೂಲಕ ನಡೆಸಲಾಗುತ್ತಿರುವುದರಿಂದ ಸದಸ್ಯರ ಭೌತಿಕ

ಹಾಜರಾತಿಯನ್ನು ಕೈಬಿಡಲಾಗಿದೆ. ಹೀಗಾಗಿ, ಪ್ರಾಕ್ಷಿ ನೇಮಕಾತಿ ಸೌಲಭ್ಯ ಈ AGM ಗೆ ಲಭ್ಯವಿರುವುದಿಲ್ಲ. AGM ಗೆ ಹಾಜರಾಗುವ

ತಮ ಹೆಸರು, ಫೋಲಿಯೋ ನಂ., ಮೊಬೈಲ್ ನಂ., ಇ–ಮೇಲ್ ಐಡಿ, ಹಂಚಿಕೆ ಪ್ರಮಾಣಪತ್ರದ

(ಮುಂಭಾಗ ಮತ್ತು ಹಿಂಭಾಗ) ಸ್ಥಾನ್ ಪ್ರತಿಗಳು, ಪಾನ್ (ಸ್ವ-ಅಟೆಸ್ಟ್ ಸ್ಕ್ರಾನ್ ಪ್ರತಿಗಳು), ಆಧಾರ್

(ಸ್ವ-ಅಟೆಸ್ಟ್ ಸ್ಕ್ಯಾನ್ ಪ್ರತಿಗಳು)ಗಳನ್ನು ಕಂಪನಿಗೆ cs@kioclltd.in ಅಥವಾ ಆರ್.ಟಿ.ಎ ಗೆ

ತಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿ.ಪಿ.) ಮೂಲಕ ಡಿಮ್ಯಾಟ್ ಖಾತೆಯಲ್ಲಿ ಇ–ಮೇಲ್

ಆದರೆ ದೂರಸ್ಥ ಇ–ಮತದಾನ ಮಾಡದ ಸದಸ್ಯರು ಸಭೆಯ ಸಮಯದಲ್ಲಿ ಮಾತ್ರ ಇ–ಮತದಾನ ಮಾಡಬಹುದು.

ಫೋನ್: 1800-22-55-33

ಹುದ್ದೆ: ಹಿರಿಯ ವ್ಯವಸ್ಥಾಪಕ, CDSL

5. www.msei.in

49ನೇ ವಾರ್ಷಿಕ ಸಾಮಾನ್ಯ ಸಭೆ (ಎ.ಜಿ.ಎಂ), ಇ-ಮತದಾನ ಮತ್ತು ಪುಸ್ತಕ ಮುಚ್ಚುವಿಕೆ ಕುರಿತು ಅಧಿಸೂಚನೆ

ಕಂಪನಿಯ ಸದಸ್ಯರ 49ನೇ ವಾರ್ಷಿಕ ಸಾಮಾನ್ಯ ಸಭೆ (ಎ.ಜಿ.ಎಂ) KIOCL Limited ("ಕಂಪನಿ")ಯದು, ಸೋಮವಾರ, 29

ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 11.00 ಗಂಟೆಗೆ ವೀಡಿಯೊ ಕಾನ್ಪರೆನ್ಸ್ / ಇತರೆ ಆಡಿಯೋ–ವಿಜುವಲ್ ಸಾಧನಗಳು (ವಿ.ಸಿ /

ಓಎವಿಎಂ) ಮೂಲಕ ನಡೆಯುವುದಾಗಿ ತಿಳಿಸಲಾಗುತ್ತಿದೆ. ಈ ಸಭೆಯಲ್ಲಿ ಎ.ಜಿ.ಎಂ ಅಧಿಸೂಚನೆಯಲ್ಲಿ ನೀಡಿರುವ ವ್ಯವಹಾರಗಳನ್ನು

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ : 05/2025-26 ದಿನಾಂಕ : 04-09-2025

ಅಲ್ಲಾವಧಿ ಟೆಂಡರ್ ಪ್ರಕಟಣೆ

ರಾಮನಗರ ವಿಶೇಷ ವಿಭಾಗ ವ್ಯಾಪ್ತಿಯಲ್ಲಿ 2025-26 ನೇ ಸಾಲಿನಲ್ಲಿ ಅರ್ಹ ಗುತ್ತಿಗೆದಾರರಿಂದ 31 ಸಂಖ್ಯೆಯ ಅಂದಾಜು ಮೊತ್ತ ರೂ. 6.00 ಲಕ್ಷದಿಂದ 45.59 ಲಕ್ಷಗಳವರೆಗೆನ ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಿದ್ದು, ಪ್ರತ್ಯೇಕ ಕೆಲಸಗಳ ವಿವರ, ಟೆಂಡರ್ಗಿಟ್ಟಿರುವ ಮೊತ್ತ, ಇ.ಎಂ.ಡಿ. ಮುಂತಾದ ಇತರೆ ಮಾಹಿತಿಗಳನ್ನು https://kppp.karnataka.gov.in ವೆಬ್ಸೈಟ್ ಮೂಲಕ ಅಥವಾ ಸದರಿ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಈ ಕೆಳಕಂಡಂತೆ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ.

1) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಮೋರ್ಟಲ್ನಿಂದ ಟೆಂಡರ್ ಡಾಕ್ಯೂಮೆಂಟ್ ಅನ್ನು ದಿನಾಂಕ : 08-09-2025 ರಿಂದ 17-09-2025 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. 2) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಆನ್ಲೈನ್ ಮುಖಾಂತರ ಟೆಂಡರ್ ಗಳನ್ನು ದಿನಾಂಕ : 17-09-2025 ರ ಸಂಜೆ 4.00 ಗಂಟೆಯೊಳಗೆ ಸಲ್ಲಿಸುವುದು. 3) ಟೆಂಡರ್ಗಳನ್ನು ತೆರೆಯುವ ದಿನಾಂಕ : 18-09-2025 ರ ಸಂಜೆ 4.30 ಗಂಟೆ (ಸಾಧ್ಯವಾದಲ್ಲಿ).

ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯನ್ನು ಸಂಪರ್ಕಿಸುವುದು.

ಸಹಿ/- ಕಾರ್ಯಪಾಲಕ ಅಭಿಯಂತರರು. ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ, ಡಿಐಪಿಆರ್/ರಾಮನಗರ/321/ಮಣಿಪಾಲ್/2025-26 ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ.

ವಾರ್ಷಿಕ ವರದಿ ಹಾಗೂ ಎ.ಜಿ.ಎಂ ಅಧಿಸೂಚನೆಯನು

ಲಾಭಾಂಶ ಪಾವತಿ ಹಾಗೂ ಎ.ಜಿ.ಎಂ ಇ-ಮತದಾನ

ದೂರಸ್ಥ ಇ-ಮತದಾನ ಪ್ರಾರಂಭ ದಿನಾಂಕ ಮತ್ತು

ದೂರಸ್ಥ ಇ–ಮತದಾನ ಅಂತ್ಯ ದಿನಾಂಕ ಮತ್ತು

ಇ-ಮತದಾನ ಸೌಲಭ್ಯ ಒದಗಿಸುವ ಏಜೆನ್ನಿ

ಎ.ಜಿ.ಎಂ ಅಧಿಸೂಚನೆ ಲಭ್ಯವಿರುವ ಜಾಲತಾಣಗಳು

ಇ–ಮತದಾನ ಪ್ರಕ್ರಿಯೆ (ದೂರಸ್ಥ ಮತ್ತು ಸ್ಥಳೀಯ)

ನಡೆಸುವ ಹಾಗೂ ವರದಿ ಸಲ್ಲಿಸುವ ಸ್ತ್ರೂಟಿನೈಜರ್

ಇ-ಮತದಾನ ಸಂಬಂಧಿತ ಅಸಮಾಧಾನಗಳಿಗೆ

ಸೂಚನೆಯನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪರಿಗಣಿಸಬೇಕು.

ಹಂಚಿಕೆದಾರರಿಗೆ ಮತದಾನ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ.

ಇ–ಮೇಲ್ ಐಡಿ/ಮೊಬೈಲ್ ಸಂಖ್ಯೆ ನೋಂದಣಿ / ನವೀಕರಣ ವಿಧಾನ:

ಸಂಪರ್ಕಿಸಲು ಅಧಿಕಾರಿಯ ವಿವರಗಳು

ಕಳುಹಿಸಲು ಸದಸ್ಯರನ್ನು ಗುರುತಿಸಲು ದಿನಾಂಕ

ಹಕ್ಕುಗಳನ್ನು ಗುರುತಿಸಲು ದಾಖಲೆ ದಿನಾಂಕ

ನಗರ ಪಾಲಿಕೆಗಳಿಂದ ಸಾಮೂಹಿಕ ಸ್ವಚ್ಛತೆ

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ • ಎ೦ಪ್ವೆರ್ ಹೋಟೆಲ್ಗೆ ₹10 ಸಾವಿರ ದ೦ದ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಶನಿವಾರ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವು ಮಾಡಿ, ಒತ್ತುವರಿದಾರರಿಗೆ ದಂಡ ವಿದಿಸಲಾಯಿತು.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವ್ಯಾಪ್ತಿಯಲ್ಲಿ ಅನಧಿಕೃತ ಒಎಫ್೩ ತೆರವುಗೊಳಿಸಿ, ಟ್ರ್ಯಾಕ್ಟರ್ ಬಳಸಿ ರಸ್ತೆ ಬದಿ ಸಂಗ್ರಹ ವಾಗಿದ್ದ ಹೂಳು, ತ್ಯಾಜ್ಯ ಸೇರಿದಂತೆ ಕಟ್ಟಡಗಳ ಭಗ್ರಾವಶೇಷಗಳನ್ನು ತೆರವು ಗೊಳಿಸಲಾಯಿತು. ವಿ.ವಿ. ಪುರದ ಸಜ್ಜನ್ ರಾವ್ ವೃತ್ತದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು. ಸಿ.ವಿ. ರಾಮನ್ ನಗರದ 80 ಅಡಿ ರಸ್ತೆಯಲ್ಲಿ ತೀವ್ರ ಸ್ವಚ್ಛತಾ ಕಾರ್ಯ ನಡೆಸಿ, ಎಂಪೈರ್ ಹೋಟೆಲ್ ನವರು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದರಿಂದ ₹10 ಸಾವಿರ ದಂಡ ವಿಧಿಸಿ, ಮತ್ತೆ ಒತ್ತುವರಿ ಮಾಡದಂತೆ ಪಾಲಿಕೆ ಸಿಬ್ಬಂದಿ ಎಚ್ಚರಿಕೆ ನೀಡಿದರು.

ಬೆಂಗಳೂರು ಪೂರ್ವ ನಗರ ಪಾಲಿಕೆಯ ಸರ್ಜಾಪುರ ರಸ್ತೆಯ ಬೃಹತ್ ನೀರುಗಾಲುವೆ ಹಾಗೂ ಸೈಡ್ ಡ್ರೈನ್ ಗಳ ಹೂಳೆತ್ತಿ ನೀರು ಸರಾಗವಾಗಿ ಹರಿಯು ವಂತೆ ಮಾಡಲಾಯಿತು. ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಪಾದಚಾರಿ ಒತ್ತುವರಿ

ಇರಿಸಲಾಗಿದ್ದ ಪೆಟ್ಟಿಗೆ ಅಂಗಡಿ, ಅಂಗಡಿ ಕಾರ್ಯಾಚರಣೆ ನಡೆಸಲಾಯಿತು. ಸಾಮಗ್ರಿ ತರವುಗೊಳಿಸಿ, ಒತ್ತುವರಿ ಮಾಡದಂತೆಎಚ್ಚರಿಕೆ ನೀಡಲಾಯಿತು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಲ್ಲತಹಳ್ಳಿ ವಾರ್ಡ್ ಶ್ರೀಗಂಧಕಾವಲ್ ಉಪವಿಭಾಗ, ಕೆಂಗೇರಿ ವಿಭಾಗದ ಸುಭಾಷ್ ನಗರ, ಮಾರುತಿ ಮಂದಿರ ವಾರ್ಡ್, ಮಹಾಲಕ್ಷ್ಮೀಪುರ ವಾರ್ಡ್, ಕೆಂಗೇರಿ ವಿಭಾಗ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಸಾರಕ್ಕಿ ಮುಖ್ಯರಸ್ತೆ ಹಾಗೂ ಜೆ.ಪಿ.ನಗರ ಮೊದಲನೇ ಹಂತದ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು. ಸಾರಕ್ಕೆ ಮಾರುಕಟ್ಟೆಯ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿದ್ದ ಅಂಗಡಿಗಳು, ನಾಮಫಲಕಗಳನ್ನು

ತೆರವುಗೊಳಿಸಿ, ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಯಿತು.



ನಗರದ ಹಲವು ಭಾಗಗಳಲ್ಲಿ ನಗರ ಪಾಲಿಕೆಗಳ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು

ಮೆಜೆಸ್ಕಿಕ್ ಬಳಿ ಮೊಬ್ಳೆಲ್ ಶೌಚಾಲಯ

ನಿರ್ದಿಷ್ಟ ಧರ್ಮದವರ ಪೌರತ್ವ

'ಮೆಜೆಸ್ಟಿಕ್ ಬಳಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಲು ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಬೇಕು' ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು

ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂಭಾಗದ ಆಟೊ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 'ಮೆಜೆಸ್ಟಿಕ್ ಪ್ರದೇಶದಲ್ಲಿ ಪಾದಚಾರಿಗಳ ಸಂಚಾರ ಹೆಚ್ಚು ಇರುವುದರಿಂದ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬೇಕು. ಇದರಿಂದ ಪಾದಚಾರಿ ಮಾರ್ಗದ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಸ್ವಚ್ಛತೆ ಕಾಪಾಡ ಬಹುದಾಗಿದೆ' ಎಂದು ತಿಳಿಸಿದರು.

ಓಕಳಿಪುರಂನಂತಹ ಪ್ರಮುಖ ಜಂಕ್ಷನ್ ಗಳಲ್ಲಿ ತೀವ್ರ ಸ್ವಚ್ಛತೆ ಮಾಡಬೇಕು. ಧನ್ವಂತರಿ ರಸ್ತೆಯಲ್ಲಿ ಹಾಕಲಾಗಿರುವ (ರೈಲ್ವೆ ಜಾಗದ ಎದುರು) ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಹಾಳಾಗಿರುವ ಕರ್ಬ್ ಸ್ಟೋನ್ ಗಳು, ಸ್ಟ್ಯಾಬ್ ಗಳನ್ನು ಬದಲಾಯಿಸ ಬೇಕೆಂದು ಸೂಚನೆ ನೀಡಿದರು.

ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳ ಹೋಟೆಲ್ಗಳು ಹಾಗೂ ವಾಣಿಜ್ಯ ಮಳಿಗೆಗಳ ಬಳಿ ಸಚ್ಚತೆ ಕಾಪಾಡಿಕೊಳ್ಳಬೇಕು. ಈ ಸಂಬಂಧ ಎಲಾ ಮಳಿಗೆಗಳ ಮುಂಭಾಗ ವಿಶೇಷ ಡಸ್ಟ್ ಬಿನ್ಗಳನ್ನು ಅಳವಡಿಸಿಕೊಳ್ಳಲು ಅವರಿಗೆ ಸೂಚನೆ ನೀಡಬೇಕು. ಅದನ್ನು ಪಾಲಿಸದಿರು ವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು

ಜಂಕ್ಷನ್ ಗಳಲ್ಲಿ ತೋಟಗಾರಿಕಾ ವಿಭಾಗದ ವತಿಯಿಂದ ಸಸಿಗಳನ್ನು ನೆಟ್ಟು, ಸಂರಕ್ಷಿಸುವ ಕೆಲಸ

'ನಾಗರಿಕರಿಗೆ ಆದ್ರತೆ ಇರಲಿ, ಅಧಿಕಾರಿಗಳಿಗಲ್ಲ'

ಬೆಂಗಳೂರು ಉತ್ತರನಗರ ಪಾಲಿಕೆಯ ಸಮಗ್ರ ಬೆಳವಣಿಗೆಗಾಗಿ ಕರ್ತವ್ಯ ನಿರ್ವಹಿಸಲು ಆಯುಕ್ತ ಪ್ರೊಮ್ಮಲ ಸುನೀಲ್ ಕುಮಾರ್ಅವರು ಅಧಿಕಾರಿಗಳಿಗೆ ಕರೆ ನೀಡಿದರು.

ಯಲಹಂಕ ಎನ್.ಇ.ಎಸ್ ವೃತ್ತದ ಬಳಿಯ ಬಿ.ಆರ್ಅಂಬೇಡ್ಕರ್ ಭವನದಲ್ಲಿ ಅಧಿಕಾರಿ/ ನೌಕರರ ಪರಿಚಯ ಹಾಗೂ ವಿಚಾರ ವಿನಿಮಯ ಸಭೆಯಲ್ಲಿ ಅವರು ಮಾತನಾಡಿದರು.

'ಅಧಿಕಾರಿಗಳಿಗೆ ಸೌಲಭ್ಯಗಳಿರಲಿ, ಇಲ್ಲದಿದಲಿ ನಾಗರಿಕಗೆ ಮೊದಲಆದ್ಯತೆ ನೀಡಿ ಅವರ ಸಮಸ್ಯೆ ಗಳನ್ನು ಆಲಿಸಿ ಅದನ್ನು ಬಗೆಹರಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಅದರ ಜೊತೆಗೆ ಅಧಿಕಾರಿ/

ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲಿ ನೆಟ್ಟಿರುವ ಸಸಿಗಳನ್ನು ಸರಿಯಾಗಿ ಪೋಷಣೆ

ಸಿಬ್ಬಂದಿಯ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಹುಡುಕಿ ಬಗೆಹರಿಸುವ ಕೆಲಸ ಮಾಡಬೇಕು' ಎಂದು ತಿಳಿಸಿದರು.

'ಅಧಿಕಾರಿಗಳುಸ್ಥಳೀಯವಾಗಿರುವ ಸಮಸ್ಯೆ ಗಳನ್ನು ಅರ್ಥೈಸಿಕೊಂಡು ಬಗೆಹರಿಸುವಕೆಲಸ ಮಾಡಬೇಕು. ಕರ್ತವ್ಯ ನಿರ್ಲಕ್ಷಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು'ಎಂದುಅವರು

ವಿದ್ಯುತ್ ವಿಭಾಗದ ಎಂಜಿನಿಯರ್ ಹಾಗೂ ಸಿಬ್ಬಂದಿ ಮೂರು ದಿನಗಳಲ್ಲಿ ಎಲ್ಲ ಪ್ರದೇಶಗಳ ತಪಾಸಣೆ ನಡೆಸಿ, ಬೀದಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ ದೀಪಗಳನ್ನು ಸರಿಪಡಿಸಿ, ವರದಿ ಸಲಿಸಲು ಸೂಚನೆ ನೀಡಿದರು.

ಮಾಡಬೇಕು ಹಾಗೂ ಸಸಿಗಳ ಸುತ್ತಲು ಗ್ರಿಲ್ ಅಳವಡಿಸಬೇಕೆಂದು ಸೂಚನೆ ನೀಡಿದರು.

ಶಾಲೆಗೆ ₹ 1 ಲಕ್ಷ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ

ಕನಕಗಿರಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಹುಲಿಹೈದರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಾಂತಾರಾಮ ಜೋಗಳೇಕರ್ ಅವರು ಶುಕ್ರವಾರ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದರು. ಈ ಶಾಲೆಯಲ್ಲಿದ್ದಾಗ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಬೆಳಗಾವಿಯಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾ-ಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ

ಬೆಂಗಳೂರು: 'ದೇಶ

ಸಂದರ್ಭದಲ್ಲಿ

ನಿರಾಕರಿಸುವ

ನಡೆಯುತ್ತಿವೆ'

ಅವರು ಈಚೆಗೆ ನಿವೃತ್ತರಾಗಿದ್ದಾರೆ.

ವೇಳಾಪಟ

ಮಂಗಳವಾರ, 23.09.2025 ರಿಂದ ಸೋಮವಾರ,

ಶುಕ್ರವಾರ, 26.09.2025 (ಬೆಳಿಗ್ಗೆ 09:00 ಗಂಟೆಗೆ)

ಭಾನುವಾರ, 28.09.2025 (ಸಂಜೆ 05:00 ಗಂಟೆಗೆ)

ಸೆಂಟಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ)

ಮೆಸರ್ಸ್ ಜೆ ಕೆ ದಾಸ್ ಅಂಡ್ ಅಸೋಸಿಯೇಟ್

ವಿಳಾಸ: ಎ ವಿಂಗ್, 25ನೇ ಮಹಡಿ, ಮ್ಯಾರಥಾನ್ ಫ್ಯೂಚರ್ಸ್, ಮಫತ್ಲಾಲ್ ಮಿಲ್ ಕಾಂಪೌಂಡ್ಸ್, ಎನ್

ಎಂ ಜೋಶಿ ಮಾರ್ಗ, ಲೋವರ್ ಪರೇಲ್ (ಪೂರ್ವ),

ಇಮೇಲ್: helpdesk.evoting@cdslindia.com

29.09.2025 ರವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ)

ನಾನು ಗೌರಿ ಸ್ಮಾರಕ ಟ್ರಸ್ಟ್ ಶನಿವಾರ ಆಯೋಜಿಸಿದ್ದ, 'ಅಪಾಯದ ಸುಳಿಯಲ್ಲಿ ಪ್ರಜಾತಂತ್ರ' ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಈ

ಎಂದು

'ದೇಶ ವಿಭಜನೆಯ ಸಂದರ್ಭದಲಿ ಮುಸ್ಲಿಮರನ್ನು ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಕ್ಕೆ ಹೋಗಲು ಹೇಳಲಾಯಿತು. ಆದರೆ ಹಲವರು ಇಲ್ಲೇ ಉಳಿದರು. ಸಂವಿಧಾನವನ್ನು ಅಂಗೀಕರಿಸಿದ ದಿನದಿಂದ 65 ವರ್ಷಗಳ ವರೆಗೆ ದೇಶವು ಸಮಾನತೆ, ಏಕತೆಯೆಡೆಗೆ ಸಾಗುತ್ತಿತ್ತು. 65 ವರ್ಷಗಳ ನಂತರ ಹಿಮ್ಮುಖವಾಗಿ ಚಲಿಸಲು ಆರಂಭಿಸಿತು' ಎಂದರು.

'ನಮ್ಮವರು ಎಂದು ಒಪ್ಪಿಕೊಳ್ಳ ಲಾಗಿದ್ದ, ನಮ್ಮವರೇ ಆಗಿದ್ದ ಒಂದು ಧಾರ್ಮಿಕ ಸಮುದಾಯದ ಜನರ ದೇಶಪ್ರೇಮವನ್ನು ಮೊದಲು ಪ್ರಶ್ನಿಸಲಾ ಗುತ್ತಿತ್ತು. ಈಗ ಅವರ ಪೌರತ್ವವನ್ನು ಪ್ರಶ್ನಿಸಲಾಗುತ್ತಿದೆ. ಅದರ ಭಾಗವಾಗಿಯೇ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಚೀಟಿಯ ವಿಶೇಷ ಸಮಗ್ರ

ನಿರಾಕರಿಸುವ ಹುನ್ನಾರ: ಹೆಗ್ಡೆ ವಿಭಜನೆಯ ನೆಲದಲ್ಲೇ ಉಳಿಯುತ್ತೇವೆ ಎಂದು ಇಲ್ಲೇ ನೆಲೆ ನಿಂತ ಧಾರ್ಮಿಕ ಅಲ್ಪಸಂಖ್ಯಾತರ ಪೌರತ್ವವನ್ನು ಹುನ್ನಾರಗಳು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂಜಯ್

ಕಾರ್ಯಕ್ರಮದಲ್ಲಿ ಸಂಜಯ್ ಹೆಗ್ಡೆ ಮತ್ತು ತೀಸ್ತಾ ಸೆಟಲ್ವಾಡ್ ಮಾತುಕತೆಯಲ್ಲಿ ತೊಡಗಿದ್ದರು. ದಿನೇಶ್ ಅಮಿನ್ ಮಟ್ಟು, ತಾರಾ ರಾವ್ ಉಪಸ್ಥಿತರಿದ್ದರು

'ಮತದಾನದ ಹಕ್ಕು ಕಸಿಯುವ ಯತ್ತ

'ಪ್ರತಿ ಚುನಾವಣೆಯಲ್ಲೂ ಬಿಜೆಪಿ ಒಂದು ಹೊಸ ತಂತ್ರ ರೂಪಿಸಿ ಗೆಲ್ಲುತ್ತಿದೆ. 2014ರಲ್ಲಿ ಸಾಮಾಜಿಕ ಜಾಲತಾಣ, 2019ರಲ್ಲಿ ಇವಿಎಂ ಮತ್ತು 2024ರಲ್ಲಿ ಎರಡನ್ನೂ ಬಳಸಿಕೊಂಡು ಚುನಾವಣೆ ಗೆದ್ದಿತು. ಈಗ ಮತದಾರರ ಚೀಟಿಯ ವಿಶೇಷ ಸುತ್ತಿದೆ' ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು. 'ನಾವು ಈ ತಂತ್ರಗಳತ್ತ ಗಮನ

ಪರಿಷ್ಕರಣೆ ನಡೆಸುತ್ತಿದೆ. ಆಡಳಿತ ಪೌರತ್ನವನ್ನು ರದ್ರುಪಡಿಸಲು ವ್ಯವಸ್ತಿತ ಮತ್ತು ಜಾತಿ ಸಮುದಾಯಗಳ ಜನರ

ಹರಿಸಿದ್ದರೆ, ಬಿಜೆಪಿ ಹೊಸ ತಂತ್ರ ಬಳಸುತ್ತಿರುತ್ತದೆ. ಪ್ರತಿ ಮತದಾರನ ವಿವರವನ್ನು ಬಿಜೆಪಿ ಸಂಗ್ರಹಿಸಿದೆ. ಯಾರು ತಮಗೆ ಮತ ಹಾಕುತ್ತಾರೆ, ಯಾರು ತಮಗೆ ಮತ ನೀಡುವುದಿಲ ಎಂಬುದು ಆ ಪಕ್ಷದ ಅಭ್ಯರ್ಥಿ ಗಳಿಗೆ ಸರಿಯಾಗಿ ಗೊತ್ತಿದೆ. ಅವರಿಗೆ ಚೀಟಿಯನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ' ಎಂದು ಅವರು

ಪಕ್ಷಕ್ಕೆ ಮತ ಹಾಕದೇ ಇರುವ ಧರ್ಮ ಸಂಚು ನಡೆಯುತ್ತಿದೆ' ಎಂದು ಅವರು

ನ. 14ರಂದು 'ಮಹಾ ಪಂಚಾಯತ್ ಸಮ್ರೇಳನ'

ಪ್ರಜಾವಾಣಿವಾರ್ತೆ

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಗ್ರಾಮಸ್ವ ರಾಜ್ ಪರಿಕಲ್ಪನೆಯಡಿನವೆಂಬರ್ 14ರಂದು 'ಮಹಾ ಪಂಚಾಯತ್ ಸಮ್ಮೇಳನ' ಆಯೋಜಿಸಲು 'ಗಾಂಧಿ ಭಾರತಶತಮಾನೋತ್ತವ'ಸಮಿತಿ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ಶನಿವಾರ ನಡೆಯಿತು. ಈ ಸಮ್ಮೇಳನಕ್ಕೆ ಗ್ರಾಮ ಪಂಚಾಯಿತಿಗಳ ಮಾಜಿ ಹಾಗೂ ಹಾಲಿ ಸದಸ್ಯರನ್ನು ಆಹ್ವಾನಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲ್ಲದೆ, ಪಂಚಾಯತ್ ರಾಜ್ ಕಾಯ್ದೆ ಮತ್ತು ಗ್ರಾಮ ಸ್ವರಾಜ್ ಕುರಿತು ಡಿಸೆಂಬರ್ ತಿಂಗಳಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಗಾಂಧಿ ಭಾರತ ಶತಮಾನೋತವ ಕಾರ್ಯಕಮ ಗಳಿಗೆ 2024ರ ಡಿ.26 ರಂದು ಚಾಲನೆ ನೀಡಲಾಗಿದ್ದು, 2025ರ ಡಿಸೆಂಬರ್ 26ರವರೆಗೆ ನಡೆಯಲಿವೆ. ಈ ಅವಧಿಯಲಿ ರಾಜ್ಡದಾದ್ಯಂತ ನಿರಂತರ ಅರ್ಥಪೂರ್ಣ ಕಾರ್ಯ ಕ್ರಮ ಹಮ್ಮಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ರಾಜ್ಯದ 120 ಸ್ಥಳಗಳಲ್ಲಿ ಗಾಂಧೀಜಿ ಭೇಟಿ ನೀಡಿರುವ ನೆನಪಿಗಾಗಿ ಸ್ತಂಭಗಳನ್ನು ನವೆಂಬರ್ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಿಂಗಳ ಒಳಗೆ ನಿರ್ಮಿಸಬೇಕು. ರಾಜ್ಯದಾದ್ಯಂತ 'ಜ್ಯೋತಿ ಯಾತ್ರೆ'ಗಳನ್ನು ಆಯೋಜಿಸಬೇಕು. ಗಾಂಧೀಜಿಯ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಹೇಳಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಬೇಕು ಎಂದೂ ಸೂಚನೆ ನೀಡಿದರು.

'ಗಾಂಧಿ ವರ್ಸಸ್ ಗಾಂಧಿ', 'ಪಾಪು-ಬಾಪು' ಹಾಗೂ 'ಮಹಾತ್ಮರ ಬರುವಿಗಾಗಿ' ಎಂಬ ಮೂರು ನಾಟಕಗಳನ್ನು ರಂಗಾಯಣದ ವತಿಯಿಂದ ನಿರ್ಮಿಸಿ ರಾಜ್ಯದಾದ್ಯಂತ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ 16 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡಿದ್ದು, ನಿವೇಶನ ಸಿಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ನಿರ್ಮಾಣ ಪೂರ್ಣ ಗೊಳಿಸಿ ನಿರಂತರವಾಗಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.

ಸಚಿವರಾದ ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ತ ಮೊಯಿಲಿ, ಶಾಸಕ ಆರ್.ವಿ. ದೇಶಪಾಂಡೆ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಶತಮಾನೋತವ ಸಮಿತಿಯ ಸದಸ್ಯರು ಹಾಗೂ ಹಿರಿಯ

2,736 ಹುದ್ದೆ ಭರ್ತಿಗೆ ಪ್ರಸ್ತಾವ: ಸಚಿವ

ಪ್ರಜಾವಾಣಿ ವಾರ್ತೆ

ಆಳಂದ: 'ನಾಲ್ಕು ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 2,736 ಅಧಿಕಾರಿ, ನೌಕರರ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ (ಕೆಕೆಆರ್) ₹5 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 'ನಮ್ಮ ಸರ್ಕಾರ ಸಂಸ್ಥೆಯಲ್ಲಿ ಒಂದು ಸಾವಿರ ಅನುಕಂಪದ ಹುದ್ದೆ ಸೇರಿ ಇದುವರೆಗೆ 10 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಂಡಿದೆ. ಕೆಕೆಆರ್ ಉತ್ತಮ ಹಣಕಾಸಿನ ಪರಿಸ್ಥಿತಿ ಹೊಂದಿದೆ. ಹೆಚ್ಚಿನ ಬಸ್ ಖರೀದಿಗೆ ಆರ್ಥಿಕ ನೆರವು ನೀಡುವಂತೆ ಕೆಕೆಆರ್ ಮಂಡಳಿಗೆ ಕೋರಿಕೆ ಸಲ್ಲಿಸುತ್ತೇವೆ' ಎಂದರು.

ಆನೇಕಲ್: ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ವವ ಪ್ರಯುಕ್ತ ಎಬಿವಿಪಿ ಆಯೋಜಿಸಿರುವ ರಾಣಿ ರಥಯಾತ್ರೆಗೆ ತಾಲ್ಲೂಕಿನ ನೆರಳೂರು ಸಮೀಪದ ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಶನಿವಾರ ಚಾಲನೆನೀಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ರಥಯಾತ್ರೆಗೆ ಚಾಲನೆ ನೀಡಿದರು. ಸೆ.6ರಿಂದ 17ರವರೆಗೆ ಯಾತ್ರೆ ರಾಜ್ಯದಾದ್ಯಂತ ಸಂಚರಿಸಲಿದ್ದು, ರಾಣಿ ಅಬ್ಬಕ್ಕ ಸೇರಿದಂತೆ ನಾಡಿನ ವೀರನಾರಿಯರ ಪರಿಚಯವನ್ನು ಇಂದಿನ ತಲೆಮಾರಿಗೆ ಮಾಡಿಕೊಡಲಿದೆ. 'ಸ್ವಾತಂತ್ರ್ಯ ಹೋರಾಟದಲಿ

ಪ್ರಮುಖ ಪಾತ್ರ ಮಹಿಳೆಯರು ವಹಿಸಿದ್ದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಉಲ್ಲಾಳದ ರಾಣಿ



ನೆರಳೂರಿನಲ್ಲಿ 500ನೇ ಜಯಂತ್ಯುತ್ಸವ ಪ್ರಯುಕ್ತ ರಥಯಾತ್ರೆಗೆ ಚಾಲನೆ

'ರಾಣಿ ಅಬ್ಬಕ್ತ ಶೌರ್ಯ ಮಹಿಳೆಯರಿಗೆ ಸ್ಫೂರ್ತಿ'

ರಾಣೆ ಆಬ್ಬಕ್ಕ 500ನೇ ಜಯಂತ್ಯುತ್ವವ ಪ್ರಯುಕ್ತ ಎಬಿವಿಪಿ ಆಯೋಜಿಸಿದ್ದ 'ರಾಣೆ ಅಬ್ಬಕ್ಕ ರಥಯಾತ್ರೆ'ಗೆ ಆನೇಕಲ್ ತಾಲ್ಲೂಕಿನ ನೆರಳೂರು ಸಮೀಪ ಶನಿವಾರ ಚಾಲನೆ ನೀಡಲಾಯಿತು. ಚಿತ್ರನಟಿ ತಾರಾ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್ ಕುಮಾರ್ ಭಾಗವಹಿಸಿದ್ದರು

ಅಬ್ಬಕ್ಕ ಅವರ ಜೀವನ, ಶೌರ್ಯ, ಸಾಹಸ ಇಂದಿನ ಮಹಿಳೆಯರಿಗೆ ಸ್ಪೂರ್ತಿ. ಅಬ್ಬಕ್ಕಳ ಸ್ವಾಭಿಮಾನ, ಧೈರ್ಯ ಇಂದಿನ ಮಹಿಳೆಯರಲಿ ಇರಬೇಕು' ಎಂದು ನಟಿ

'ರಾಣಿ ಅಬ್ಬಕ್ಕ ನಡೆಸಿದ ಕೆಚ್ಚೆದೆಯ ಹೋರಾಟದಿಂದ ಉಲಾಳಕ್ಕೆ ಜಯ ದೊರೆತಿತ್ತು. ಭಾರತದಲಿ ಪೂರ್ವದಿಂದಲೂ ಸ್ವಾತಂತ್ರ್ಯ ಮಹಿಳೆಯರಿಗೆ ಅಧಿಕಾರ, ಗೌರವ

ಕೊತ್ತನೂರು, ವಡ್ಡರ ಪಾಳ್ಯ,

ಜಾನಕೀರಾಮ್ ಲೇಔಟ್, ಬಿಡಿಎಸ್

ಗಾರ್ಡನ್, ಸತ್ಯ ಎನ್ಕ್ಲೇವ್,

ಪ್ರಕೃತಿ ಲೇಔಟ್ ಹೊಯ್ನಳ

ಮಂಜುನಾಥನಗರ

ನೀಡಲಾಗುತ್ತಿದೆ. ರಾಣಿ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಅವರಂತಹ ಶಕ್ತಿಶಾಲಿ ಮಹಿಳೆಯರು ಅದಕ್ಕೆ ಸಾಕ್ಷಿ' ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ ಹೇಳಿದರು.

'ಅಬ್ಬಕ್ಕ ಕೇವಲ ರಾಣಿಯಲ್ಲ; ಇತಿಹಾಸ ಬದಲಿಸಿದ ವೀರನಾರಿ. ಅವರ ಜೀವನ ಸಾಧನೆಯನ್ನು ರಾಜ್ಯದ ಪ್ರತಿಯೊಬ್ಬರಿಗೂ ಈ ರಥಯಾತ್ರೆ ತಲುಪಿಸಲಿದೆ' ಎಂದು ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಣಿಕಂಠ ಕಳಸ ತಿಳಿಸಿದರು.

ಎಸ್ವವಿಎನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ನಾಗರಾಜು, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್ ಕುಮಾರ್, ಜ್ಞಾನ ಆರ್. ಗೌಡ, ರವಿ ಮಂಡ್ಯ, ಪ್ರವೀಣ್, ಕೇಶವ ಬಂಗೇರ, ಯಶವಂತ್, ಸುಮಿತ್ ಶೆಟ್ಟಿ, ಮಂದಾರ, ಮೋನಿಶ್ ಪಿ.ಗೌಡ, ಆಕಾಶ್ ಜೈನ್, ಗಗನ್

ವೇದಿಕೆಯಲ್ಲಿದ್ದರು.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಕಾವೇರಿ ಭವನ, 9ನೇ ಮಹಡಿ, ಇ ಮತ್ತು ಎಫ್ ಬ್ಲಾಕ್, ಕೆ.ಜಿ.ರಸ್ತೆ, ಬೆಂಗಳೂರು-09. ದೂರವಾಣಿ ನಂ.: 080-23118888.

Website: https://ashraya.karnataka.gov.in e-mail: rgrhclgmtech@gmail.com No. RGHCL/10/AMR/01/2025

ಅಲ್ಫಾವಧಿ ಟೆಂಡರ್ ಪ್ರಕಟಣೆ (ಕೆಪಿಪಿ ಪೋರ್ಟಲ್ ಮೂಲಕ)

ಸಾರ್ವಜನಿಕ ವಿಮಾ ಕಂಪನಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ.

ಆಸಕ್ತರು ಖಾಲಿ ಟೆಂಡರ್ ಪ್ರಸ್ತಾವನೆಗಳನ್ನು ದಿನಾಂಕ: 06.09.2025 ರಿಂದ ಕೆಪಿಪಿ ಪೋರ್ಟಲ್ ವೆಬ್ಸೈಟ್ https://kppp.karnataka.gov.in ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಟೆಂಡರ್ ಸಲ್ಲಿಸಲು ದಿನಾಂಕ: 16.09.2025 ರಂದು ಸಾಯಂಕಾಲ: 04.30 ಗಂಟೆಯವರೆಗೆ ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ https://kppp.karnataka.gov.in ಲಾಗಿನ್ ಆಗಿ ಮಾಹಿತಿ ಪಡೆದುಕೊಳ್ಳಬಹುದು. DIPR/CP/AAPL/RO2685/25-26

ಾಜೀವ್ ಗಾಂಧಿ ವಸತಿ ನಿಗಮದ **ಅಧಿಕಾರಿ/ಸಿಬ್ಬಂದಿಗಳ ಮತ್ತು ಅವಲಂಬಿತರಿಗೆ** ಗ್ರೂಪ್ ಮೆಡಿಕ್ಲೈಮ್ ಸೌಲಭ್ಯವನ್ನು ಕಲ್ಪಿಸಲು ಕರ್ನಾಟಕದಲ್ಲಿ ನೊಂದಾಯಿತ

ಪ್ರಧಾನ ವ್ಯವಸ್ಥಾಪಕರು (ಕಾ.ಅ)

9, 1000ದು ನಗರದ ವಿವಿಧೆದೆ ವಿದ್ಯುತ್ ವ್ಯತ್ತಯ ಬೆಂಗಳೂರು: ಬಾಣಸವಾಡಿ 66/11 ಲೇಔಟ್, ಕಮ್ಮನಹಳ್ಳಿ ಮುಖ್ಯರಸ್ತೆ. ನಗರ ಮುಖ್ಯರಸ್ತೆ, ಕೃಷ್ಣಾರೆಡ್ಡಿ ಲೇಔಟ್ ಕೆ.ವಿ. ಉಪ ಕೇಂದ್ರದಲ್ಲಿ ತುರ್ತು ಕಲ್ಯಾಣನಗರ, ಹೆಣ್ಣೂರು ಗ್ರಾಮ,

ನಿರ್ವಹಣೆ ಕೈಗೊಳ್ಳುವ ಕಾರಣ ಇದೇ 9 ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಮತ್ತು 10ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಗರದ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ವಿದ್ಯುತ್ ವೃತ್ಯಯವಾಗುವ ಸ್ಥಳಗಳು:

ನಗರ, ಬೃಂದಾವನ ಲೇಔಟ್, ವಿನಾ ಯಕ ಲೇಔಟ್, ವಿವೇಕಾನಂದ ಹೊರಮಾವು ಪಿ ಆ್ಯಂಡ್ ಟಿ ಲೇಔಟ್, ಲೇಔಟ್, ನಿಸರ್ಗ ಕಾಲೊನಿ, ನಂದನಂ ಕಾಲೊನಿ, ರಸ್ತೆ, ಯಾಸಿನ್'ನಗರ, ಎನ್ಆರ್ಐ ಆಶೀರ್ವಾದ್ ಕಾಲೊನಿ, ಜ್ಯೋತಿನಗರ, ಲೇಔಟ್, ಪುಣ್ಯಭೂಮಿ ಲೇಔಟ್, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಸಮದ್ ಲೇಔಟ್, ಕುಳ್ಳಪ್ಪ ಸರ್ಕಲ್, ಲೇಔಟ್, ಕೋಕೋನಟ್ಗ್ರೋವ್, ದೇವ ರಾಜ್ ಕುಮಾರ್ ಪಾರ್ಕ್, ಸಂಗೊಳ್ಳಿ ಮತ ಶಾಲೆ, ಅಮರ್ ರೀಜೆನ್ಸಿ, ವಿಜಯ ರಾಯಣ್ಣ ರಸ್ತೆ, ರಾಮಯ್ಯ ಲೇಔಟ್, ಬ್ಯಾಂಕ್ ಕಾಲೊನಿ, ಎಚ್ಆರ್ಬಿಆರ್ ದೊಡ್ಡ ಬಾಣಸವಾಡಿ, ರಾಮಮೂರ್ತಿ

ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನ ಪಾಳ್ಯ, ಗ್ರೀನ್ ಪಾರ್ಕ್ ಲೇಔಟ್, ಫ್ಲವರ್ ಗಾರ್ಡನ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್'ಶಿಪ್, ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಂ ಎನ್ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿ ಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್ ಅವೆನ್ಕೂ ಲೇಔಟ್, ನಂಜಪ್ಪ ಗಾರ್ಡನ್, ಸಿಎನ್ಆರ್ ಲೇಔಟ್, ಆರ್.ಎಸ್. ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಕಲ್ಕೆರೆ, ಮುನೇಗೌಡರಸ್ತೆ, ಬಂಜಾರ ಲೇಔಟ್, ಸಮೃದ್ಧಿ ಲೇಔಟ್, ಜಯಂತಿ ನಗರಸುತ್ತಮುತ್ತಲಪ್ರದೇಶಗಳು.

ದಿನಾಂಕ: 07-09-2025 ಸ್ಥಳ: ಬೆಂಗಳೂರು

ಭೌತಿಕ ಹಂಚಿಕೆದಾರರು:

ಡಿಮ್ಯಾಟ್ ಹಂಚಿಕೆದಾರರು:

irg@integratedindia.in ಗೆ ಇ–ಮೇಲ್ ಮಾಡಬೇಕು.

ಐಡಿ/ಮೊಬೈಲ್ ನಂ. ನವೀಕರಿಸಬೇಕು.

(ಕ್ಲಾಫ್ಟನ್ ಸಿದ್ದಾರ್ಥ್) ಕಂಪನಿ ಕಾರ್ಯದರ್ಶಿ

ಕೆ.ಐ.ಒ.ಸಿ.ಎಲ್. ಲಿಮಿಟೆಡ್ ಪರವಾಗಿ

Mutual funds dividend option regains shine under new tax regime

BACK IN SPOTLIGHT. Tax-free slab up to ₹12 lakh makes it attractive for pensioners, mid-level investors

Suresh P Iyengar

Mutual fund investors are increasingly opting for the dividend option due to income tax relief of ₹12 lakh provided under the new tax

dividend Currently, earned from mutual fund investments are clubbed with individual investors' income and taxed as per their slab rate. Since the Budget has provided provisions for exempting income tax up to ₹12 lakh, many aged people, pensioners and mid-level salaried class investors are preferring dividend option. This provides a regular income for investors rather than just relying on capital appreciation.

Mutual funds distribute

dividend or 'Income Distribution-Cum-Capital Withdrawal' from the capital gains from its underlying investments. After distribution of income, the fund's net asset value decreases by the amount paid as dividend.

NEW PREFERENCE

Madhu Nair, CEO, Union Mutual Fund, said the incidence of investors opting for dividend option has increased in last few months as they are looking for regular income from their investments.

"The Budget provisions has made receiving dividend more attractive for midlevel employees and pensioners," he added.

The dividend option lost its charm after the government, in Budget 2020, abol-



INVESTOR INCLINATION. Since the new regime exempts, many aged people, pensioners and mid-level salaried class investors are preferring dividend option

ished the dividend distribution tax and shifted the obligation of paying tax on dividend income to investors as per their slab rate. This typically meant that if an investor falls in the 30 per cent tax bracket, his dividend income will also be taxed at 30 per cent, irre-

New Delhi

ber that in equity mutual funds, dividends are not assured and depend on the scheme's distributable sur-WITHDRAWAL PLAN

However, one must remem-

investors.

"A systematic withdrawal plan provides more predictable cash flows while retaining growth potential. Still, for those who value periodic income without redeeming units, the dividend option may regain traction in certain investor segments," he added.

Sunil Subramaniam, Director of independent thinktank Sense and Simplicity, said that dividend option is suitable for investors who need periodic cash flow and remain strictly within the exempted income slab.

WHO adds diabetes, anti-obesity cystic fibrosis drugs to Essential Medicines List

PT Jyothi Datta

The World Health Organization's model Essential Medicines List (EML) for adults and children has been expanded to include diabetes and anti-obesity treatments including GLP-1 receptor agonists (GLP-1 Ras) such as Ozempic and Mounjaro, cystic fibrosis medicine and new treatments for various types of cancer, among oth-

This has been a longstanding demand from patient-families and treatment activists across the globe, including India. They are now calling for local governments to adopt the same approach to these critical drugs and improve access, especially in low-resource settings.

The updated EML and EMLc (for children) also includes medicines for psoriasis, haemophilia and bloodrelated disorders. It helps guide public sector procure-



ment, supply of medicines, and health insurance and reimbursement schemes.

GENERIC COMPETITION

GLP-1 receptor agonists semaglutide (popular globally as Ozempic and Wegogy), dulaglutide and liraglutide - and the GLP-1/ glucose-dependent insulinotropic polypeptide (GIP) dual receptor agonist (tirzepatide - Mounjaro) are used as glucose-lowering therapy for adults with type 2 diabetes mellitus with established cardiovascular disease or chronic kidney disease and obesity.

"High prices of medicines such as semaglutide and tirzepatide are limiting access to these medicines. Prioritising those who would

benefit most, encouraging generic competition to drive down prices and making these treatments available in primary care - especially in underserved areas - are key to expanding access and improving health outcomes,' the WHO said.

EML REVISIONS

The WHO EML revision is in its 24 edition and EMLc, in its 10th. "The WHO Expert Committee on the Selection and Use of Essential Medicines reviewed 59 applications, including 31 proposals for the addition of new medicines or medicine classes," the WHO said. About 20 new medicines were added to the EML and 15 to the EMLc, along with new use indications for seven already-listed products, it added. "The updated lists now include a total of 523 essential medicines for adults and 374 for children, reflecting the most pressing public health needs," the UN health agency said.

DHL Group looks to India for tech talent

Our Bureau

DHL Group has opened a new DHL IT Services (ITS) centre in Indore, underscoring its long-term commitment to India as a hub for digital innovation and technology tal-

This marks the fifth DHL ITS centre and the first dedicated technology training academy in the country, stated a release. The new DHL ITS center in Indore, located at Brilliant Summit, has already welcomed 100 employees. Indore was selected for its thriving academic ecosystem and strong retention rates, making it an ideal hub for building long-term capabilities. The expansion is part of the company's commitment to support growing

customer demand.

Millers urge FM to remove GST on atta, maida, sooji for households Prabhudatta Mishra

Flour millers have requested the government to consider zero GST on consumer packs of atta, maida, sooji (upto 25 kg), that currently levied at 5 per cent while packs above 25 kg do not attract any tax. The request followed the GST Council's recent decision to bring down the tax rate on roti, paratha to zero from September 22.

spective of the total amount

Founder & Director, Torin

Wealth Management, said

after the new tax regime of-

fering tax-free income up to

₹12 lakh, there is a potential

interest in dividend options,

especially from retirees and

Madhwani

earned through dividend.

Jignesh

Millers argued that in India the maximum consumed rotis are prepared at home. In towns and cities people buy atta (wheat flour) normally in 10 kg or 5 kg pack. In case of maida and *sooji* they buy in 1 kg or 500 gram pack.

EQUAL TREATMENT

Consumers too deserve to be treated equally, as hotels, food processors who buy atta, maida in bulk and

do not pay any GST on the wheat flour and now even their processed product is also free of tax, a miller

"Paratha, parotta and other Indian breads" would attract 'nil' GST from 18 per cent now while "khakhra, chapathi or roti" too would have no GST from September 22 as against 5 per cent now, the government had said while accepting the GST Council recommendations.

In a memorandum to Finance Minister Nirmala Sitharaman sent September 4, the Roller Flour Millers' Federation of India said that while it extends gratitude for the government's proactive measures in rationalising GST rates on essential food items, at the same time it requested to extend the existing GST exemption on finished wheat-based products to the household

pack sizes (up to 25 kg).

Such a decision would help align policy coherence by making the entire supply chain from raw ingredients to finished goods genuinely tax-free for the common consumer, thereby providing significant relief to millions of families across the country, said Navneet Chitlangia, President of the Federation.

"Since home-made rotis and related items form the daily staple diet of a large majority of Indian families,

budget directly, especially in rural and semi-urban areas where bulk household purchases are common for sustenance," he The Kerala High Court in

this tax impacts their food

April had ruled that Malabar Parotta would attract 5 per cent and not 18 per cent GST after Kochibased Modern Food Enterprises appealed against the Order of Appellate Authority for Advance Ruling.

Festive season sees subdued auto sales

An estimated ₹2,500 crore loss is expected with removal of cess in the GST reforms

Aroosa Ahmed Mumbai

Automobile dealers faced a subdued Ganesh Chaturthi and Onam as consumers delayed purchases, anticipating a reduction in Goods and Services Tax (GST) on vehicles. The removal of cess in the GST reforms is also expected to hit them with an estimated ₹2,500 crore loss, according to a dealers association.

MUTED START

Dealers have pointed out that while enquiries online and footfall in showrooms increased after the announcement of a possible reduction in GST on small cars and motorcycles, however consumers delayed their purchases leading to low sales.

"The festival season starts with Raksha Bandhan, and we have witnessed a significant yearon-year decline. This has hit automobile dealers



STRATEGIC WAITING. Consumers delayed purchases, anticipating a reduction in GST on vehicles PTI

passenger vehicle invent- vehicle inventories ories rising upto 90 days for some automobile brands," Sachin Vasantrao Mahajan, Chairperson of the Federation of Automobile Dealers Association (FADA) Maharashtra, told businessline.

"The sales in H1 this year were already subdued due to extreme weather conditions, and now the sales have been delayed in the festive period. We are hoping sales will pick up in the rest of the festive period," said an automobile dealer based in Maharashtra.

While FADA has poin-

across the country with ted out that passenger between 50 and 55 days, dealers have stated that

some automobile brands

have an inventory close to

double of that.

"It has been a subdued Ganesh Chaturthi and Onam, and if the same continues till September 22, it will not be good for automobile dealers and the industry. We are hoping that some interim relief will be reached for the dealers. The cess loss will severely impact the dealers, and it is unfair that we will have to bear the loss. We will be meeting key

ministers in the coming

week and are hopeful for a quick resolution," CS Vigneshwar, President of FADA, told businessline.

LOSS CONCERN

FADA has stated that with dealers operating on minimal margin, the cess loss could wipe out profit for the complete year. Automakers Tata Mo-

tors and Mahindra & Mahindra have announced a reduction in vehicle prices from September 22 and September 6. Tata Motors announced a reduction in vehicle range from ₹65,000 to ₹1,55,000, while Mahindra & Mahindra announced a rebetween duction ₹1,01,000 and ₹1,45,000, depending on the vehicle

models. On Monday, the GST Council slashed GST rates on cars up to 4 metres in length and up to 1,200cc engine to 18 per cent from 28 per cent and also removed the cess, making vehicles cheaper.

FPIs pull out ₹10,486 cr amid global risks

Anupama Ghosh

Foreign portfolio investors (FPIs) extended their selling streak in Indian markets, withdrawing ₹10,486.85 crore over four trading days from September 1-4, 2025, showed National Securities Depository Ltd data. The sustained outflow reflects mounting global uncertainties an valuation concerns that have kept foreign investors cautious. The heaviest singleday outflow occurred on September 1, when FPIs pulled out ₹7,715.43 crore, marking the most significant withdrawal during the period.

Equity markets bore the brunt of foreign selling, with withdrawing ₹11,256.93 crore across the four trading sessions. The equity segment saw consistent outflows on three of the four days. Even on September 3, when overall FPI flows turned positive, equity investments remained negative at ₹937.05 crore.

KIOCL LIMITED

के आई ओ सी एल लिमिटेड

(A Government of India Enterprise) CIN: L13100KA1976GOI002974 Regd. Office: II Block, Koramangala, Bengaluru - 560034 Tele-fax- 080-25531525, Web- www.kioclltd.in, E-mail- cs@kioclltd.in

NOTICE OF 49th ANNUAL GENERAL MEETING, E-VOTING AND BOOK CLOSURE

NOTICE is hereby given that the 49th Annual General Meeting (AGM) of the Members of KIOCL Limited (the 'Company') is scheduled to be held on Monday, 29th September, 2025 at 11:00 A.M through Video Conference / Other Audio-Visual Means (VC / OAVM) to transact the business as set out in the Notice of the AGM

Details of AGM are as under:

S. No.	Particulars	Schedule
1.	Date for ascertaining members for sending Annual Report and Notice of AGM	Friday, 29.08.2025
2.	Record date for dividend payment and Cut-off date for ascertaining e-voting rights for AGM	Monday, 22.09.2025
3.	Book Closure	Tuesday, 23.09.2025 to Monday, 29.09.2025 (both days inclusive)
4.	Date and Time of commencement of remote e-voting	Friday, 26.09.2025 (09:00 AM)
5.	Date and Time of end of remote e-voting	Sunday, 28.09.2025 (05:00 PM)
6.	Agency for providing e-voting facility	Central Depository Services (India) Limited ("CDSL")
7.	Website(s) where notice of AGM is available	www.kioclltd.in www.evotingindia.com www.bseindia.com www.nseindia.com www.nseindia.com www.msei.in
8.	Scrutinizer for conducting e-voting process (Remote e-voting and Venue e-voting) and submitting report	Mr. J K Das (FCS: 7268) M/s J K Das & Associates, Practicing Company Secretaries
9.	Contact details of person responsible to address the grievances relating to e-voting	Name: Mr. Rakesh Dalvi Designation: Sr. Manager, CDSL Address: A Wing, 25th Floor, Marathon Future Mafatlal Mill Compounds, N M Joshi Marg, Lower Parel (East), Mumbai – 400013 Email ID: helpdesk.evoting@cdslindia.com Phone No.: 1800 22 55 33

In compliance with the applicable MCA and SEBI Circulars, the Company has completed the dispatch of Annual Report 2024-25 along with notice of 49th AGM on 06-09-2025 through email only to those members whose e-mail addresses are registered with the Company/ RTA/ Depositories/ Depository Participants and whose names appear in the register of members/ beneficial owners as on 29-08-2025. Any person who become member of the Company after dispatch of Notice of AGM but holding shares as on cut-off date of 22-09-2025 and Members who have forgotten their User ID and Password can obtain / generate the User ID and Password by following the instructions of remote e-voting and e-voting as contained in the Notice of AGM. Further, any person who became member of the Company after cut-off date of 22-09-2025 shall consider the notice for information

The Company has engaged the services of Central Depository Services (India) Limited (CDSL) for conducting AGM through VC / OAVM and facilitating remote e-voting and voting during the AGM through electronic means. The remote e-voting period begins on 26-09-2025 at 09:00 a.m. and ends on 28-09-2025 at 05:00 p.m., both days inclusive. The remote e-voting module shall be disabled by CDSL for voting thereafter and remote e-voting shall not be allowed beyond the aforesaid period. Instructions for remote e-voting and e-voting during the AGM by members holding shares in physical or demat mode are given in the Notice of AGM.

Since this AGM is being held pursuant to the MCA/SEBI Circular through VC / OAVM, physical attendance of Members has been dispensed with. Accordingly, the facility for appointment of proxies by the Members will not be available for this AGM. Members attending the AGM who have not cast their vote by remote e-voting will only be able to vote electronically at/during the AGM.

Manner of registering / updating email ID/ mobile no.:

For Demat shareholders

Place: Bengaluru

Dated: 07.09.2025

Provide necessary details like Name of shareholder, Folio No., mobile no., Email ID, scanned copy of the share certificate (front and back), PAN (self-at-For Physical shareholders tested scanned copy), AADHAR (self-attested scanned copy) by email to Company at cs@kioclltd.in or to RTA at irg@integratedindia.in.

> Depository Participant (DP). For KIOCL Limited (Clafton Siddharth)

> Update your email id / mobile no. in demat account with your respective

Tamil Nadu signs MoUs worth ₹15,516 crore across UK and Germany

Our Bureau

At the ongoing TN Rising Europe investment drive led by Tamil Nadu Chief Minister MK Stalin, MoUs worth ₹15,516 crore — expected to generate 17,613 jobs — were signed with different companies in Germany and UK. This includes the MoU signed on Friday with UK-based Hinduja Group to invest ₹7,500 crore in businesses, towards cell and battery manufacturing for EVs, BESS (bat-

businessline.

Disclaimers Readers are requested to verify & make appropriate enquiries to satisfy themselves about the veracity of an advertisement before responding to any published in this newspaper. THG PUBLISHING PVT LTD., the Publisher & Owner of this newspaper, does not vouch for the authenticity of any advertisement or advertiser's products and/or services. In no event can the Owner, Publisher, Printer, Editor, Director/s, Employees of this newspaper/company be held responsible/liable in any manner whatsoever for any claims and/or damages for advertisements in this newspaper.

tery energy storage system) and EV charging stations. This investment aims to expand the electric vehicle ecosystem and create over 1,000 jobs, stated a government press release.

AstraZeneca also announced its third strategic investment in Tamil Nadu within two years — a ₹176 crore expansion of its Global Innovation & Technology Centre (GITC) in Chennai.

The Hinduja Group envisions investments through its various companies in Tamil Nadu's EV ecosystem, advancing Tamil Nadu's vision of becoming one among the global hotspots for sustainable mobility and battery

technologies, the release said. On September 1, commercial vehicle manufacturer Ashok Leyland announced plans to invest over ₹5,000 crore towards the development and manufacturing of next-generation batteries.

The investment planned over the next 7-10 years will include both automotive and non-automotive applications including energy storage The government release

said that AstraZeneca's GITC plays a vital role in AstraZeneca's global operations, enabling high end research, AI-driven innovation and technological transformation in healthcare delivery. With its third investment in Tamil Nadu in just two years, this signals strong confidence in the State's talent pool and our governance under the leadership of the Chief Minister.

These investments build on earlier announcements made during the Chief Minister's meetings in the UK, which secured ₹820 crore in MoUs generating 1,293 jobs across sectors such as GCCs, manufacturing, textile technology, and design education, the release said.

SUBAM PAPERS LIMITED CIN:U21012TN2004PLC054403

S.F.NO.143-146 Vaduganpatti Village, Nadukallur to Tirunelveli, Tirunelveli Tirunelveli Taluk, Tamil Nadu, India - 627010. Notice of 21st Annual General Meeting and E-voting Information

Notice is hereby given that the 21st Annual General Meeting (AGM) of the ompany will be held on Saturday, September 27, 2025 at 10:30 a.m. at its Registered office of the Company situated at S.F.No.143-146 Vaduganpatti Villago Nadukallur to Tirunelveli, Tirunelveli Taluk - 627010, Tamil Nadu, to transact th

usinesses as set out in the Notice of the AGM. The Annual Report of the Company for the Financial Year 2024-25 includi the financial statements for the year ended March 31, 2025 ("Annual Report") alon with Notice of the AGM has been sent by email to all the Members whose ema addresses are registered with their Depository Participant. The Annual Report of the Company for the Financial Year 2024-25 has been made available on the Company website www.subampapers.com. A letter providing the weblink including the ful path where the Annual Report and Notice to AGM are available has been sent to al shareholders whose email address is not registered with depository participants,

The Company is providing to its members facility to exercise their right t rote on resolutions proposed to be passed at the Meeting by electronic mean ("e-voting"). The members may cast their votes using an electronic voting system om a place other than the venue of the Meeting ("remote e-voting").

The remote e-voting facility shall commence on Tuesday, September 23, 2025 (9:00 a.m. IST) and ends on Friday, September 26, 2025 (5:00 p.m. IST). The remote e-voting shall not be allowed beyond the aforesaid date and time. A person whos name appears in the Register of Members / Beneficial Owners as on the cut-of date i.e. Saturday. September 20, 2025 only shall be entitled to avail the facility o remote e-voting at the Meeting. Any person who acquires shares of the Compar and becomes a Member of the Company after sending of the Notice of AGM an nolding shares as of the cut-off date Saturday, September 20, 2025 may obtain th login ID and password for remote e-voting by sending a request at evoting@cds co.in. However, if he / she is already registered with CDSL for remote e-voting, the he / she can use his / her existing User ID and password for casting the vote.

By order of the Board of Directors For Subam Papers Limited Poovalingam Nagarajan Date: September 03, 2025 Company Secretary & Compliance Officer

Place: Tirunelveli

Company Secretary